



ಡೆಂಗಿ

ಆತಂಕ ಬೇಡ ಉಪಚಾರ ಅಗತ್ಯ

ಡೆಂಗಿ ಎಲ್ಲ ವಯಸ್ಸಿನವರನ್ನೂ ಬಾಧಿಸಬಹುದಾದ ಜ್ವರ. ಮಧುಮೇಹ, ಅಪೌಷ್ಟಿಕತೆ, ಆಸ್ತಮಾ ಸಮಸ್ಯೆಗಳಿಂದ ಬಳಲುವವರನ್ನು ವೈರಸ್ ಬಾಧಿಸುವುದು ಹೆಚ್ಚು. ಸೂಕ್ತ ಉಪಚಾರ ಪಡೆದರೆ ನಿವಾರಣೆ ಸಾಧ್ಯ.

■ ಸಂದರ್ಶನ: ಉಮಾ ಅನಂತ್

◆ ರಾಜ್ಯದಲ್ಲಿ ಡೆಂಗಿ ಜ್ವರ ಹೆಚ್ಚುತ್ತಿದೆ. ಈ ಹಾವಳಿಗೆ ಕಾರಣಗಳೇನು?

ಮಳೆಗಾಲ ಬಂತೆಂದರೆ ವೈರಲ್ ಜ್ವರ, ಡೆಂಗಿ, ಚಿಕುನ್ ಗುನ್ಯಾ ಹೆಚ್ಚಳವಾಗುವುದು ಸಾಮಾನ್ಯ. ಮಳೆಯಿಂದಾಗಿ ಮನೆಯ ಸುತ್ತಲಿನ ಜಾಗದಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಅಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳ ಗುಂಪು, ಅದರಲ್ಲೂ ಈಡಿಸ್ ಎಂಬ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಡೆಂಗಿ ಜ್ವರ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಕಚ್ಚಿದಾಗ ಈ ಕಾಯಿಲೆ ಸಂಭವಿಸುತ್ತದೆ. ಇದು ಹೆಚ್ಚಿನ ಜ್ವರದಂತಹ ರೋಗ ಲಕ್ಷಣಗಳನ್ನು ಉಂಟುಮಾಡಬಹುದು. ಒಂದು ಬಾರಿ ಈ ಜ್ವರಕ್ಕೆ ಒಳಗಾದ ವ್ಯಕ್ತಿಗೆ ಮತ್ತೊಮ್ಮೆ ಜ್ವರ ಬಂದರೆ ಹೆಚ್ಚು ಅಪಾಯಕಾರಿ.

◆ ಈ ಜ್ವರ ಏರುಗತಿ ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಏನಾದರೂ ಉಪಾಯವಿದೆಯೇ?

ಮಳೆಗಾಲ ಆರಂಭವಾದರೆ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ವೈರಸ್ ಆಧರಿತ ಕಾಯಿಲೆ ಬಂತೆಂದೇ ಅರ್ಥ. ವ್ಯಕ್ತಿಯಿಂದ ವ್ಯಕ್ತಿಗೆ ವೈರಸ್ ಜ್ವರ ಹರಡಿದರೆ

